



**SINDHI HIGH SCHOOL, BENGALURU**  
**ANNUAL EXAMINATION (2023-24)**  
**SUBJECT - L2 KANNADA**



**Class:VI**

**MARKS:80**

**Date : 18/03/2024**

**Reading Time : 8:30 to 8:45 am**

**Number of printed sides :8**

**Writing Time : 8:45 to 11:30 am**

**ಸೂಚನೆಗಳು:**

- ಈ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 14 ಮುಖ್ಯ ಪ್ರಶ್ನೆಗಳಿರುತ್ತವೆ.
- ಈ ಪ್ರಶ್ನೆ ಪತ್ರಿಕೆಯು ಭಾಗ A ಮತ್ತು ಭಾಗ B ಎಂಬ ಭಾಗಗಳನ್ನು ಮತ್ತು A B C D ಎಂಬ ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ.
- ವಿಭಾಗ A ನಲ್ಲಿ ಒಟ್ಟು 4 ಮುಖ್ಯ ಪ್ರಶ್ನೆಗಳು, 10 ಬಹು ಆಯ್ಕೆಯ ಉಪ-ಪ್ರಶ್ನೆಗಳು ಮತ್ತು ಬರವಣಿಗೆಯ 10 ಪ್ರಶ್ನೆಗಳಿರುತ್ತವೆ.
- ಭಾಗ A ಅನ್ವಯಿಕ ವ್ಯಾಕರಣದಲ್ಲಿ 10 ಬಹು ಆಯ್ಕೆಯ ಪ್ರಶ್ನೆಗಳು, 5 ಬರವಣಿಗೆಯ ಪ್ರಶ್ನೆಗಳು ಮತ್ತು ಪಠ್ಯಪೂರಕದ 5 ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸಬೇಕು.
- ಭಾಗ B - ( ಬರವಣಿಗೆಯ ಕೌಶಲ್ಯ) ವಿಭಾಗ C ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು.
- ಭಾಗ B (ಪಠ್ಯಗಳ ಅಧ್ಯಯನ) ಅಲ್ಲಿನ ವಿಭಾಗ - D ಯಲ್ಲಿಯ 11 ರಿಂದ 14 ಮುಖ್ಯ ಪ್ರಶ್ನೆಗಳಿಗೆ ಅಲ್ಲಿ ಕೊಟ್ಟಿರುವ ಸೂಚನೆಯಂತೆ ಉತ್ತರಿಸಬೇಕು.

ಭಾಗ-A (40 ಅಂಕಗಳು)	ವಾಚನ ಮತ್ತು ಗ್ರಹಿಕಾ ಕೌಶಲ್ಯ	20 ಅಂಕಗಳು
	ಅನ್ವಯಿಕ ವ್ಯಾಕರಣ	15 ಅಂಕಗಳು
	ಬಹು ಆಯ್ಕೆಯ ಪ್ರಶ್ನೆ - ಪಠ್ಯಗಳ ಅಧ್ಯಯನ	05 ಅಂಕಗಳು
ಭಾಗ-B ( 40 ಅಂಕಗಳು)	ಬರವಣಿಗೆ ಕೌಶಲ್ಯ	12 ಅಂಕಗಳು
	ಪಠ್ಯಗಳ ಅಧ್ಯಯನ	28 ಅಂಕಗಳು
	ಒಟ್ಟು ಅಂಕಗಳು	80 ಅಂಕಗಳು

PART - A ( 40 ಅಂಕಗಳು )

SECTION - A

( ವಾಚನ ಮತ್ತು ಗ್ರಹಿಕಾ ಕೌಶಲ್ಯ ) = 10 ಅಂಕಗಳು

1. ಈ ಕೆಳಗಿನ ಗದ್ಯಾಂಶವನ್ನು ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 5X1=5

“ಪುಸ್ತಕಗಳು ಒಳ್ಳೆಯ ಮಿತ್ರರಂತೆ. ಪುಸ್ತಕಗಳನ್ನು ನಿಜವಾಗಿ ಪ್ರೀತಿಸುವವರಿಗೆ ಒಳ್ಳೆಯ ಸ್ನೇಹಿತರ ಅಗತ್ಯ ಕೂಡ ಇಲ್ಲ” ಎಂದಿದ್ದಾರೆ ಬರೋ ಎಂಬ ಆಂಗ್ಲ ಲೇಖಕ. ಉತ್ತಮ ಪುಸ್ತಕಗಳ ಲೋಕದಲ್ಲಿ ವಿಹರಿಸುವ ಪ್ರತಿಯೊಬ್ಬನ ಬದುಕು ಸುಂದರ. ಉತ್ತಮ ಪುಸ್ತಕಗಳು ನಾಡಿನ ಸಂಸ್ಕೃತಿಯ ಪ್ರತೀಕ. ಓದುವ ಹವ್ಯಾಸ ಉಳ್ಳವರಿಗೆ ಮೊದಲ ಅವಶ್ಯಕತೆ ಪುಸ್ತಕ. ಓದು ವ್ಯಕ್ತಿಯ ಮನಸ್ಸನ್ನು ಅರಳಿಸುವ ವಿಶಿಷ್ಟ ಸಾಧನವಾಗಬೇಕು. ಕೇವಲ ಸಮಯವನ್ನು ಕಳೆಯಲಷ್ಟೇ ಪುಸ್ತಕ ದೊರೆಯಬಾರದು. ಮನೆ ದೀಪ ಹೇಗೋ ಹಾಗೆ ಪುಸ್ತಕ. ಅದು ನೀಡುವ ಜ್ಞಾನ, ನಮ್ಮ ಅಜ್ಞಾನ ತೊಳೆಯಬೇಕು.

ನಾವು ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕಾಗಿರುತ್ತದೆ. ಅಕ್ಷರಸ್ಥರಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ ಎನ್ನಲಾಗದು. ಇಂದು ನಗರಗಳಲ್ಲಿ ಹಾಗೂ ಸ್ವಲ್ಪ ದೊಡ್ಡ ಹಳ್ಳಿಗಳಲ್ಲಿ ದೂರದರ್ಶನ ಕಾರ್ಯಕ್ರಮಗಳಿಗೆ ಸಮಯ ಮೀಸಲಿಡುವವರ ಸಂಖ್ಯೆಯೇ ಹೆಚ್ಚು. ಪುಸ್ತಕಗಳ ಕಡೆ ಗಮನ ಹರಿಸುವವರು ಎಲ್ಲೋ ಸ್ವಲ್ಪ ಜನರಷ್ಟೇ. ಪುಸ್ತಕಗಳು ಜೀವನಾವಶ್ಯಕ ವಸ್ತುಗಳಲ್ಲಿ ಒಂದಾಗಬೇಕು. ಬೇರೆ ದೇಶಗಳಲ್ಲಿ ಭಾವಿಸಿರುವಂತೆ ಪುಸ್ತಕಗಳು ನಮ್ಮ ದೇಶದಲ್ಲಿ ಪ್ರತಿಷ್ಠೆಯ ಸಂಕೇತವಾಗಿಲ್ಲ ಎಂದು ವಿಚಾರವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ. ಪ್ರಶ್ನೆಗಳು:

I. ಉತ್ತಮ ಪುಸ್ತಕಗಳು ನಾಡಿನ \_\_\_\_\_ ಪ್ರತೀಕ.

A. ಹೆಮ್ಮೆಯ B. ಸಂಸ್ಕೃತಿಯ C. ಸ್ವಾಭಿಮಾನದ D. ಕ್ರಾಂತಿಯ

II. ಪುಸ್ತಕಗಳು ನಮ್ಮ ದೇಶದಲ್ಲಿ \_\_\_\_\_ ಸಂಕೇತವಾಗಿಲ್ಲ ಎಂದು ವಿಚಾರವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ.

A. ದೇಶಪ್ರೇಮದ B. ಪ್ರತಿಷ್ಠೆಯ C. ಗಂಭೀರತೆ D. ಸಾಹಿತ್ಯದ

III. ಓದುವ ಹವ್ಯಾಸ ಉಳ್ಳವರಿಗೆ ಮೊದಲ ಅವಶ್ಯಕತೆ ಆಗಿರುವುದು \_\_\_\_\_

A. ದೂರದರ್ಶನ ಕಾರ್ಯಕ್ರಮ B. ಮೊಬೈಲ್ C. ಪತ್ರಿಕೆಗಳು D. ಪುಸ್ತಕಗಳು

IV. “ಪುಸ್ತಕಗಳನ್ನು ನಿಜವಾಗಿ ಪ್ರೀತಿಸುವವರಿಗೆ ಒಳ್ಳೆಯ ಸ್ನೇಹಿತರ ಅಗತ್ಯ ಕೂಡ ಇಲ್ಲ” ಎಂದವರು \_\_\_\_\_

A. ಕ್ರೋಚಿ B. ಡಾಂಟಿ C. ಬರೋ D. ಮನು

V. ಪುಸ್ತಕಗಳು \_\_\_\_\_ ವಸ್ತುಗಳಲ್ಲಿ ಒಂದಾಗಬೇಕು ಎಂದು ಹೇಳಿದ್ದಾರೆ.

A. ಜೀವನಾವಶ್ಯಕ B. ಅನವಶ್ಯಕ C. ಅಪರೂಪದ D. ಜ್ಞಾನದ

2.ಈ ಕೆಳಗಿನ ಗದ್ಯಾಂಶವನ್ನು ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

5X1=5

'ಕಡಲ ತೀರದ ಭಾರ್ಗವ' ಎಂದು ಹೆಸರಾಗಿರುವ ಕಾರಂತರು ಜನಿಸಿದ್ದು 10-10-1902 ರಂದು ಇವರು ದಕ್ಷಿಣ ಕನ್ನಡ -

ಜಿಲ್ಲೆಯ ಕೋಟಾ ಗ್ರಾಮದಲ್ಲಿ ಜನಿಸಿದರು. ತಂದೆ ಶೇಷ ಕಾರಂತರು, ತಾಯಿ ಲಕ್ಷ್ಮಮ್ಮ. ಯಕ್ಷಗಾನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ಇವರು 'ಯಕ್ಷಗಾನ - ಬಯಲಾಟ' ಎಂಬ ಕೃತಿಯನ್ನು ರಚಿಸಿದರು. ಚೋಮನ ದುಡಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಅಳಿದ ಮೇಲೆ, ಮೂಕಜ್ಜಿಯ ಕನಸುಗಳು, ಮೈ ಮನಗಳ ಸುಳಿಯಲ್ಲಿ ಇವು ಇವರ ಪ್ರಮುಖ ಕಾದಂಬರಿಗಳು.ಇವರು ಅನೇಕ ನಾಟಕಗಳನ್ನು ಹಾಗೂ ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಇವರ ಆತ್ಮಚರಿತ್ರೆ

- 'ಹುಚ್ಚು ಮನಸ್ಸಿನ ಹತ್ತು ಮುಖಗಳು '. ಇವರ ಸಾಹಿತ್ಯ ಸೇವೆಗೆ ಸಾಕಷ್ಟು ಪ್ರಶಸ್ತಿಗಳು ಬೆನ್ನಟ್ಟಿ ಬಂದಿವೆ.

ಒಂದು ಜೀವಿತ ಅವಧಿಯಲ್ಲಿ ಒಬ್ಬ ವ್ಯಕ್ತಿ ಇಷ್ಟೆಲ್ಲಾ ಸಾಧಿಸಲು ಸಾಧ್ಯವೇ ಎಂಬ ವಿಸ್ಮಯವನ್ನು ಹುಟ್ಟಿಸುವಷ್ಟು ಸಾಧನೆಯನ್ನು ಕಾರಂತರು ಮಾಡಿದ್ದಾರೆ.ಈ ಶತಮಾನದ ದೊಡ್ಡ ಕಲಾವಿದರು." ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದ ವಿಷಯವಿಲ್ಲ. " ಕಾರಂತರು ಒಬ್ಬ ವ್ಯಕ್ತಿಯಲ್ಲ ಅವರೊಂದು ಸಂಸ್ಥೆ ಇದ್ದಂತೆ. ಶಿವರಾಮ ಕಾರಂತರಿಗೆ 1978 ರಲ್ಲಿ ಇವರ 'ಮೂಕಜ್ಜಿಯ ಕನಸುಗಳು' ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

**ಪ್ರಶ್ನೆಗಳು:**

I. ಶಿವರಾಮ ಕಾರಂತರು ಈ ಶತಮಾನದ ದೊಡ್ಡ \_\_\_\_\_

A. ನೃತ್ಯಗಾರರು B.ನಾಟಕಕಾರರು C.ಕಲಾವಿದರು D.ಹಾಸ್ಯಗಾರರು

II. ಕಾರಂತರು \_\_\_\_\_ ಎಂದು ಹೆಸರಾಗಿದ್ದಾರೆ.

A. ಕಾನನ ತೀರದ ಭಾರ್ಗವ B.ಕಡಲ ತೀರದ ಭಾರ್ಗವ  
C.ಶಬ್ದ ಗಾರುಡಿಗ D. ಕನ್ನಡದ ಆಸ್ತಿ

III.ಕಾರಂತರು ಜನಿಸಿದ್ದು \_\_\_\_\_ಗ್ರಾಮದಲ್ಲಿ

A. ಉತ್ತರ ಕನ್ನಡ ಜಿಲ್ಲೆಯ ಕೋಟಾ B. ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ  
C. ಉತ್ತರ ಕರ್ನಾಟಕದ ಕೋಟಾ D. ದಕ್ಷಿಣ ಕರ್ನಾಟಕದ ಕೋಸಲ

IV. ಕಾರಂತರ ಆತ್ಮಚರಿತ್ರೆಯ ಕೃತಿ ಇದು \_\_\_\_\_

A. ಹುಚ್ಚು ಮನಸ್ಸಿನ ಹತ್ತು ಮುಖಗಳು B. ಹುಚ್ಚು ಮನಸ್ಸಿನ ನೂರು ಮುಖಗಳು  
C.ಹುರುಳು ಮನಸ್ಸಿನ ಬಹುಮುಖ D. ಯಾವುದು ಅಲ್ಲ

V. ಕಾರಂತರ ಮೂಕಜ್ಜಿಯ ಕನಸುಗಳು ಕೃತಿಗೆ \_\_\_\_\_ ಪ್ರಶಸ್ತಿ ಲಭಿಸಿದೆ.

A.ಕೇಂದ್ರ ಸಾಹಿತ್ಯ ಅಕಾಡೆಮಿ B. ರಾಜ್ಯ ಸಾಹಿತ್ಯ ಅಕಾಡೆಮಿ C. ಬೂಕರ್ D. ಜ್ಞಾನಪೀಠ

3. ಈ ಕೆಳಗೆ ಕೊಟ್ಟಿರುವ 'ಎದೆಗುಂದದ ಧೀರರು' ಪಾಠ ಭಾಗದಿಂದ ಆಯ್ದ ಗದ್ಯಭಾಗವನ್ನು ಓದಿಕೊಂಡು, ಅದರ .

.. ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

5X1=5

ಕ್ರೀಡಾ ಜಗತ್ತಿನಲ್ಲಿ ಮಾಲತಿಹೊಳ್ಳರ ಸಾಧನೆಯನ್ನು ಪರಿಗಣಿಸಿ, ಭಾರತ ಸರ್ಕಾರ ಅರ್ಜುನ ಪ್ರಶಸ್ತಿ(1995), ಪದ್ಮಶ್ರೀ ಪ್ರಶಸ್ತಿ (2001) ನೀಡಿ ಗೌರವಿಸಿತು. ಕೆ.ಕೆ ಬಿರ್ಲಾ ಪ್ರಶಸ್ತಿ, ಅಮೆರಿಕನ್ ಬಯೋಗ್ರಾಫಿಕಲ್ ಇನ್ಸ್ ಟಿಟ್ಯೂಟಿನ ವರ್ಷದ ಮಹಿಳಾ ಪ್ರಶಸ್ತಿ, ಇಂಗ್ಲೆಂಡಿನ ಅಂತಾರಾಷ್ಟ್ರೀಯ ಬಯೋಗ್ರಾಫಿಕಲ್ ಕೇಂದ್ರದ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ, ಮುಂತಾದ 30 ಕ್ಕೂ ಮೀರಿ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮಾಲತಿ ಹೊಳ್ಳ ಭಾಜನರಾಗಿದ್ದಾರೆ.

ಅಭಿನಯ ಜಗತ್ತಿಗೂ ಮಾಲತಿ ಹೊಳ್ಳ ಹೊರತಾಗಿಲ್ಲ. ಡಾ.ರಾಜ್ ಕುಮಾರ್ ಅವರೊಡನೆ 'ಕಾಮನಬಿಲ್ಲು' ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾಲತಿ ಹೊಳ್ಳ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ. ವಿಧಿ ಬದುಕಿನಲ್ಲಿ ಕೊಟ್ಟ ನೋವನ್ನು ನುಂಗಿ, ವಿಶ್ವವೇ ಬೆರಗಾಗುವಂತೆ ಬೆಳೆದಿರುವುದರಲ್ಲಿ ಅವರ ಪರಿಶ್ರಮವಿದೆ. ಅವರ ಸಾಧನೆಯನ್ನು ಕುರಿತು ಬರೆಯಲಾದ ಪ್ರೌಢ ಪ್ರಬಂಧವೊಂದಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

ತಮ್ಮಂತೆಯೇ ವಿಕಲಚೇತನರಾದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಆಶ್ರಯ, ಶಿಕ್ಷಣ, ವೈದ್ಯಕೀಯ ನೆರವು ನೀಡುವ ಸಲುವಾಗಿ 'ಮಾತೃ ಫೌಂಡೇಶನ್' ಎಂಬ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಸದಾ ಚಟುವಟಿಕೆ ಅವರ ಯಶಸ್ಸಿನ ಗುಟ್ಟು. "ಕೀಳರಿಮೆಗಿಂತ ಮಿಗಿಲಾದ ಅಂಗವೈಕಲ್ಯವಿಲ್ಲ. ನಾವು ನಗುತ್ತಲೇ ಜೀವನವನ್ನು ಎದುರಿಸಬೇಕು" ಎನ್ನುವುದು ಅವರ ಸಿದ್ಧಾಂತ.

ಪ್ರಶ್ನೆಗಳು:

- I. ಮಾಲತಿ ಹೊಳ್ಳ ಅವರು ಡಾ. ರಾಜ್ ಕುಮಾರ್ ಅವರೊಡನೆ ಯಾವ ಚಿತ್ರದಲ್ಲಿ ಅಭಿನಯಿಸಿದ್ದಾರೆ.?
- II. ಮಾಲತಿಹೊಳ್ಳ ಅವರು ಪ್ರಾರಂಭಿಸಿದ ಸೇವಾ ಸಂಸ್ಥೆ ಯಾವುದು ?
- III. ನಾವು ಜೀವನವನ್ನು ಹೇಗೆ ಎದುರಿಸಬೇಕು ಎನ್ನುವುದು ಮಾಲತಿಯವರ ಸಿದ್ಧಾಂತ?
- IV. ಮಾಲತಿಯವರಿಗೆ ಭಾರತ ಸರ್ಕಾರ 2001 ರಲ್ಲಿ ನೀಡಿದ ಪ್ರಶಸ್ತಿ ಯಾವುದು ?
- V. ಮಾಲತಿ ಹೊಳ್ಳ ಅವರು ಯಾವ ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ ?

4. ಈ ಕೆಳಗೆ ಕೊಟ್ಟಿರುವ ಜಿ.ಎಸ್.ಶಿವರುದ್ರಪ್ಪ ಅವರು ಬರೆದ 'ಐಕ್ಯಗಾನ' ಎಂಬ ಪದ್ಯವನ್ನು ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

5X1=5

ಒಂದೇ ಒಂದೇ, ನಾವೆಲ್ಲರೂ ಒಂದೇ,

ಈ ದೇಶದೊಳಲ್ಲಿದ್ದರು

ಭಾರತ ನಮಗೊಂದೇ-

ಹಲವು ಕೊಂಬೆಗಳ ಚಾಚಿಕೊಂಡರೂ  
ಮರಕ್ಕೆ ಬುಡ ಒಂದೇ  
ಸಾವಿರ ನದಿಗಳು ಹೇಗೆ ಹರಿದರೂ  
ಕೊಡುವ ಕಡಲೊಂದೆ

ಇರುಳಿಗೆ ಸಾಸಿರ ಚಿಕ್ಕೆಗಳಿದ್ದರು  
ಹಗಲಿಗೆ ರವಿ ಒಂದೇ  
ಅಗಣಿತ ಗ್ರಹ ಮಂಡಲಗಳ ಚಲನೆಗೆ  
ಆಕಾಶವು ಒಂದೇ.

ನೂರು ಬಗೆಯ ಆರಾಧನೆಯಿದ್ದರು  
ದೇವರು ಎಲ್ಲರಿಗೊಂದೇ,  
ಹಲವು ಬಣ್ಣಗಳ ಹಸುಗಳು ಕರೆಯುವ  
ಹಾಲಿನ ಬಿಳುಪೊಂದೆ.

ಪ್ರಶ್ನೆಗಳು:

- I. ಈ ದೇಶದೊಳು ಎಲ್ಲಿದ್ದರು ಯಾವುದು ನಮಗೊಂದೇ ಆಗಿದೆ ?
- II. ಸಾವಿರ ನದಿಗಳು ಹೇಗೆ ಹರಿದರೂ ಅವು ಏನನ್ನು ಕೊಡುತ್ತವೆ ?
- III. ಯಾವುದಕ್ಕೆ ಆಕಾಶವು ಒಂದೇ ಆಗಿದೆ ?
- IV. ಹಲವು ಬಣ್ಣಗಳ ಹಸುಗಳು ಕರೆಯುವ ಹಾಲಿನ ಬಣ್ಣ ಯಾವುದು ?
- V. ಐಕ್ಯಗಾನ ಪದ್ಯವನ್ನು ಬರೆದ ಕವಿ ಯಾರು ?

#### SECTION -B

( ಅನ್ವಯಿಕ ವ್ಯಾಕರಣ ಮತ್ತು ಪಠ್ಯ ಪೂರಕ ಅಧ್ಯಯನ) = 20 ಅಂಕಗಳು

5. ಕೆಳಗಿನ ಪ್ರತಿಯೊಂದು ಬಹು ಆಯ್ಕೆ ಪ್ರಶ್ನೆಗಳಿಗೆ ನಾಲ್ಕು ಉತ್ತರವನ್ನು ಕೊಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

10x1=10

I. 'ನಮಗೊಂದೆ' ಈ ಪದವು \_\_\_\_\_ ಸಂಧಿಯಾಗಿದೆ.

- A. ಆಗಮ                      B. ಲೋಪ                      C. ಆದೇಶ                      D. ಗುಣ

II. 'ಆಶ್ರಯ' ಪದದ ವಿರುದ್ಧಾರ್ಥಕ ಪದ \_\_\_\_\_

A. ನಿರಾಶ್ರಯ      B. ಅನಾಶ್ರಯ      C. ಅಪಶ್ರಯ      D. ಆಸರೆ

III. 'ಧರೆ' ಪದದ ಅರ್ಥ \_\_\_\_\_

A. ಆಕಾಶ      B. ಸಮುದ್ರ      C. ಭೂಮಿ      D. ಕಾಡು

IV. 'ಕ್ಷಣ ಕ್ಷಣ' ಪದವು \_\_\_\_\_ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.

A. ಅನುಕರಣಾವ್ಯಯ      B. ಜೋಡಪದ      C. ದ್ವಿರುಕ್ತಿ      D. ನುಡಿಗಟ್ಟು

V. 'ಕರ್ನಾಟಕದ ಜನತೆ ವೀರತನ ಮೆರೆದಿದ್ದಾರೆ.' ಈ ವಾಕ್ಯದಲ್ಲಿರುವ ಅಂಕಿತನಾಮ ಪದವಿದು\_\_

A. ಜನತೆ      B. ಕರ್ನಾಟಕ      C. ವೀರತನ      D. ಮೆರೆದಿದ್ದಾರೆ

VI. 'ಸಮುದ್ರವನ್ನು' ಪದದಲ್ಲಿರುವ ವಿಭಕ್ತಿ ಪ್ರತ್ಯಯ \_\_\_\_\_

A. ಪ್ರಥಮಾ      B. ದ್ವಿತೀಯಾ      C. ತೃತೀಯಾ      D. ಪಂಚಮೀ

VII. ಮರದಲ್ಲಿ ಕೆಂಪು ಬಣ್ಣದ ಹಣ್ಣುಗಳು ಇವೆ. ಈ ವಾಕ್ಯದಲ್ಲಿರುವ ಗುಣವಾಚಕ ಪದ \_\_\_\_\_

A. ಮರ      B. ಬಣ್ಣ      C. ಹಣ್ಣು      D. ಕೆಂಪು

VIII. ರಜನಿ ಕಾದಂಬರಿಯನ್ನು ಓದುವಳು. ಈ ವಾಕ್ಯದಲ್ಲಿರುವ ಕ್ರಿಯಾಪದ \_\_\_\_\_

A. ಓದುವಳು      B. ಕಾದಂಬರಿಯನ್ನು      C. ರಜನಿ      D. ಯಾವುದು ಅಲ್ಲ

IX. 'ಸೇವಕ' ಪದದ ವಚನ ಬದಲಿಸಿದಾಗ \_\_\_\_\_

A. ಸೇವಕಗಳು      B. ಸೇವಕರು      C. ಸೇವಕಂದಿರು      D. ಸೇವರು

X. 'ಮ್ಯಾಲ' ಪದದ ಗ್ರಾಂಥಿಕ ರೂಪ \_\_\_\_\_

A. ಮೇಗಡೆ      B. ಮೂಲೆ      C. ಮೇಲೆ      D. ಮುಂದೆ

6. ಕೆಳಗಿನವುಗಳನ್ನು ಸೂಚನೆಯಂತೆ ಬರೆಯಿರಿ.

5X1=5

I. ಗಾದೆ ಮಾತು ಪೂರ್ಣಗೊಳಿಸಿರಿ . ದುಡಿಮೆಯೇ \_\_\_\_\_

II. ಆಹಾ ಆಗುಂಬೆಯ ಸೂರ್ಯಾಸ್ತ ಎಷ್ಟು ಚಂದವಾಗಿದೆ -- ಈ ವಾಕ್ಯಕ್ಕೆ ಸೂಕ್ತ ಲೇಖನ ಚಿಹ್ನೆ ಬಳಸಿ ಬರೆಯಿರಿ.

III. ಅವಳು ಶಾಲೆಗೆ ಹೋಗುತ್ತಾಳೆ. ಈ ವಾಕ್ಯವನ್ನು ಅನ್ಯಲಿಂಗ ರೂಪಕ್ಕೆ ಬದಲಿಸಿ ಬರೆಯಿರಿ.

IV. ಗೂಡಿನಿಂದ ಹಾರಿತು ಹೊರಗೆ ಹಕ್ಕಿಯು . ಈ ಪದಗಳನ್ನು ಸರಿಯಾಗಿ ಜೋಡಿಸಿ ಅರ್ಥಪೂರ್ಣ ವಾಕ್ಯ ಮಾಡಿ . - ಬರೆಯಿರಿ.

V. 'ಕಣ್ಣುತಪ್ಪಿಸು' ಪದವನ್ನು ಸ್ವಂತವಾಕ್ಯದಲ್ಲಿ ಬಳಸಿ ಬರೆಯಿರಿ.

7. ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ನಾಲ್ಕು ಉತ್ತರಗಳನ್ನು ಕೊಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

5x1=5

I. ಆಕಾಶ ಬುಟ್ಟಿ \_\_\_\_\_ ಮುಟ್ಟುತ್ತಿದೆ.

A. ಮುಗಿಲನ್ನು B. ಪಾತಾಳವನ್ನು C. ಸಮುದ್ರವನ್ನು D. ಗಾಳಿಯನ್ನು

II. ಆಕಾಶ ಬುಟ್ಟಿ \_\_\_\_\_ ಕೂಡ ಗೆಳೆತನ ಮಾಡುತ್ತಿದೆ.

A. ಸೂರ್ಯನ B. ಚಂದ್ರನ C. ತಾರೆಯ D. ಮೋಡದ

III. ಭಗತ್ ಸಿಂಗ್ ಜೈಲಿನಲ್ಲಿಯೂ \_\_\_\_\_ ಮಾಡುತ್ತಿದ್ದನು.

A. ಹೋರಾಟ B. ವ್ಯಾಯಾಮ C. ಜಗಳ D. ಪ್ರತಿಭಟನೆ

IV. ಜೀವನೋತ್ಸಾಹ ಎಂದರೆ ಎಲ್ಲಿಲ್ಲದ \_\_\_\_\_

A. ಭಾದ್ಯತೆ B. ನಂಬಿಕೆ C. ನಿರಾಶೆ D. ಹುರುಪು

V. ಆಕಾಶ ಬುಟ್ಟಿ \_\_\_\_\_ ಹೋಲುತ್ತಿದೆ.

A. ಆರ್ಯಭಟವನ್ನು B. ವಿಕ್ರಾಂತವನ್ನು C. ಅಗ್ನಿಯನ್ನು D. ತೇಜಸ್ಸನ್ನು

ಭಾಗ - B (40 ಅಂಕಗಳು)

SECTION-C

(ಬರವಣಿಗೆ ಕೌಶಲ್ಯ) = 12 ಅಂಕಗಳು

8. ನಿಮ್ಮ ಊರಿನ ಜಾತ್ರೆಗೆ ಆಹ್ವಾನಿಸಿ ನಿಮ್ಮ ಗೆಲೆಯ / ಗೆಲೆತಿಗೆ ಒಂದು ಪತ್ರ ಬರೆಯಿರಿ.

1X4=4

9. ಕೆಳಗಿನ ಗದ್ಯವನ್ನು ಸುಲಿವು ಪದಗಳನ್ನು ಆಧರಿಸಿ ಪೂರ್ಣಗೊಳಿಸಿರಿ.

1X4=4

ಸುಲಿವು ಪದಗಳು : ( ನೀರಾವರಿ, ಯುವಕ, ಮಲೆನೀರನ್ನು, ಬಂಡೆಗಲ್ಲುಗಳನ್ನು,  
ಪಕ್ಕದಲ್ಲಿ, ಹಣವನ್ನು, ಕೊಂಡಾಡಿದರು. ಭೂಮಿಯನ್ನು )

ರಾಮಯ್ಯ ಕಡು ಬಡತನದ \_\_\_\_\_. ಅವನಿಗೆ ರೈತನಾಗಬೇಕೆಂಬ ಬಯಕೆ. ತಂದೆಯಿಂದ ಬಂದ ಎರಡು ಎಕರೆ ಭೂಮಿಯಿತ್ತು. ಅದು ಬಂಜರು ಪ್ರದೇಶ. ಅಲ್ಲಿ \_\_\_\_\_ ಸೌಲಭ್ಯವಿರಲಿಲ್ಲ. ಆದರೂ ಏನಾದರೂ ಸಾಧಿಸುವ ಫಲವಿತ್ತು. ತನ್ನ ಭೂಮಿಯಲ್ಲಿದ್ದ ಗಿಡಗಂಟೆಗಳನ್ನು ತೆಗೆದ. ಅಲ್ಲಲ್ಲಿ ಇದ್ದ ಸಣ್ಣ ಪುಟ್ಟ \_\_\_\_\_ ಒಡೆಸಿ ಹಾಕಿದ. ನೇಗಿಲಿನಿಂದ ಉಳುಮೆ ಮಾಡಿದ. ಕೊಟ್ಟಿಗೆ ಗೊಬ್ಬರವನ್ನು ಹಾಕಿ \_\_\_\_\_ ಹದ ಮಾಡಿದನು. ಮಲೆಗಾಲದಲ್ಲಿ ತನ್ನ ಭೂಮಿಯ \_\_\_\_\_ ವೈರ್ಥವಾಗಿ ಹರಿದು ಹೋಗುವ ನೀರನ್ನು ಕಂಡನು. ಸರಕಾರದಿಂದ ಧನ ಸಹಾಯ ಪಡೆದು ಹೊಂಡ ತೆಗೆಸಿದ. \_\_\_\_\_ ಸಂಗ್ರಹಿಸಿದ.

ಆ ಮಳೆ ನೀರಿಗೆ ಹನಿ ನೀರಾವರಿ ಅಳವಡಿಸಿದ. ವಿವಿಧ ಬೆಳೆ ಪದ್ಧತಿ ಅಳವಡಿಸಿಕೊಂಡನು. ಅಧಿಕ ಇಳುವರಿ ಪಡೆದನು. ಕೈ ತುಂಬಾ \_\_\_\_\_ ಸಂಪಾದಿಸಿದನು. ಸುತ್ತಮುತ್ತಲಿನ ರೈತರು ರಾಮಯ್ಯನನ್ನು \_\_\_\_\_.

10. ಈ ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ಪ್ರಬಂಧ ಬರೆಯಿರಿ. 1X4=4

I. ಯೋಗ ಮತ್ತು ಆರೋಗ್ಯ II. ಉತ್ತಮ ಹವ್ಯಾಸಗಳು III. ಪ್ರಾಣಿ-ಪಕ್ಷಿಗಳ ಸಂರಕ್ಷಣೆ

#### SECTION-D

(ಪಠ್ಯಗಳ ಅಧ್ಯಯನ) = 28 ಅಂಕಗಳು

11. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

4X2=8

- I. ಸಮುದ್ರದ ಅಲೆಗಳು ಯಾವ ಗಾತ್ರದಲ್ಲಿದ್ದವು ?
- II. ಜಂಗಮ ವೇಷಧಾರಿ ಯಾರು?
- III. ರಾಜ್ಯೋತ್ಸವ ಮೆರವಣಿಗೆಯಲ್ಲಿ ಇಬ್ರಾಹಿಂ ಕಂಡ ಕಸರತ್ತು ಯಾವುದು ?
- IV. ಸುಂಟರ ಗಾಳಿಗೆ ದನಗಳು ಯಾವ ರೀತಿ ಓಡಿದವು?
- V. ಜೂಲಿಯೋ ಇಗ್ಲೇಶಿಯಸ್ ಹೊರತಂದ ಹಾಡುಗಳ ಆಲ್ಬಂ ಯಾವುದು ?
- VI. ರಾಜರಾಮನಿಗೆ ಯಾರೂ ರಕ್ಷಣೆ ನೀಡಲಿಲ್ಲ ಏಕೆ ?

12 . ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

4X2=8

- I. ಜಾಂಬವಂತನು ಕಡಲನ್ನು ನೋಡಿ ಏನೆಂದು ಯೋಚಿಸಿದನು ?
- II. ಬೇಹುಗಾರನು ಬಂದು ರಾಣಿಯವರಿಗೆ ಹೇಳಿದ್ದೇನು?
- III. ಸುಂಟರಗಾಳಿಗೆ ಯಾವ ಯಾವ ಮರಗಳು ತೂಗಿ ಬಾಗಿದವು ?
- IV. ನಮ್ಮೂರ ಕೆರೆ ಪದ್ಯದಲ್ಲಿ ಕವಿ ನೀಡುವ ಸಂದೇಶವೇನು?

13. ಈ ಕೆಳಗಿನ ಪ್ರಶ್ನೆಗಳಿಗೆ ಸಂದರ್ಭ ಸಹಿತ ವಿವರಿಸಿ.

2X3=6

- I. “ನಿಮ್ಮ ರಾಜ್ಯದ ಮಲ್ಲರು ನಮ್ಮನ್ನು ಕುಸ್ತಿಯಲ್ಲಿ ಸೋಲಿಸಬೇಕು”
- II. “ ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು”

14. ಈ ಕೆಳಗಿನ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.

2X3=6

- I. ಕನ್ನಡ ನಾಡಿನ ಬಗ್ಗೆ ನಮಗೆ ಪ್ರೀತಿ ಇರಬೇಕು ಏಕೆ ?
- II. ಮಾನಸಿಕ ಸಾಮರ್ಥ್ಯದ ಬಗ್ಗೆ ಹನುಮಂತನಿಗೆ ಏನು ಹೇಳಲಾಯಿತು ? ಹನುಮನು ನೋಡನೋಡುವಷ್ಟರಲ್ಲಿ ಯಾವ ರೀತಿ - ಬೆಳೆದನು ?

\*\*\*\*\*